

## ನೆಲೆಯೂರಲು ಜಾಗ ಅರಸುತ್ತಾ..

ಛಾತ್ರಿಯ ನರಹರಿ ಶಾಲೆಗೆ, ಮರುಕ ತುಂಬಿದ ದನಿಯಲ್ಲಿ ಬಹಳ ಮೆತ್ತಗೆ, 'ದುಃಖಕ್ಕೆ ಗುರಿಯಾಗಿರುವವರ ದುಃಖವನ್ನು ನಮ್ಮ ಅಂತರಂಗಕ್ಕೆ ಎಳೆದುಕೊಂಡು, ನಾವು ಕೂಡ ಆ ದುಃಖವನ್ನು ಅನುಭವಿಸಬಾರದು ಶಾಲೆ, ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿ' ಎಂದ.

'ಸನ್ಮತಿ ಪಟ್ಟಿ ಕಷ್ಟವನ್ನು ಕಂಡು ನನಗೆ ಕರುಳು ಕತ್ತರಿಸಿದಂತಾಯಿತು' ಎಂದಳು ಶಾಲೆ. ನರಹರಿ ಹೇಳಿದ, 'ನಾವು ನಮ್ಮ ದುಃಖವನ್ನು ನಿಭಾಯಿಸಲು ಕಲಿತುಕೊಳ್ಳಬೇಕು ಶಾಲೆ. ದುಃಖ ಎಂಬುದು ನಮ್ಮದಾಗಿರಲಿ, ಇನ್ನೊಬ್ಬರದಾಗಿರಲಿ, ಬಂದು ಹೋಗುವಂಥದು. ಮಕ್ಕಳು ಹಳೆಯ ಆಟಿಕೆಗಳನ್ನು ಇಟ್ಟುಕೊಳ್ಳುವಂತೆ ನಾವು ಅದನ್ನು ಇಟ್ಟುಕೊಳ್ಳಬಾರದು. ಇನ್ನೊಬ್ಬರ ದುಃಖವನ್ನು ನಾವು ಅರ್ಥ ಮಾಡಿಕೊಂಡರೆ ಸಾಕು' ಎಂದ.

